

**ಡಾ. ಅರಳುಮಲ್ಲಿಗೆ ಪಾಠ್ಯಸಾರಥಿಯವರ ಕೀರ್ತನೆಗಳಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿಯ ಒಂದು ಮರುಚಿಂತನೆ.**

**ಶ್ರೀಮತಿ ರಾಧಾ ನಾಡಿಗ್**  
ಮುಖ್ಯಸ್ಥರು, ಕನ್ನಡ ವಿಭಾಗ,  
ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ  
ಬಸವನಗುಡಿ, ಬೆಂಗಳೂರು.

**Article Link:** <https://aksharasurya.com/2023/09/radha-nadig/>

## ABSTRACT:

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹತ್ತನೇ ಶತಮಾನದ ಚಂಪೂಪಿನಿಂದ ಪ್ರಾರಂಭವಾಗಿ, ಹನ್ನೆರಡನೇ ಶತಮಾನದ ವಚನ ಜಳುವಳಿ, ಮುಂದುವರೆದು ಕಂಡ, ಷಟ್ಟದಿ, ತ್ರಿಪದಿ, ಸಾಂಗತ್ಯ, ರಗಳೆಂತಹೆ ಕೀರ್ತನೆ ಸಾಹಿತ್ಯವೂ ಮಲುಸಾಗಿ ಬೆಳೆದು ನಿಂತಿದೆ. ಇದು ಹದಿನ್ಯೇಮುದ್-ಹದಿನಾರನೇ ಶತಮಾನಕ್ಕೆ ಸೀಮಿತಗೊಳ್ಳಿದೆ; ಇಂದಿಗೂ ರಚನೆಯ ರೂಪದಲ್ಲಿ ಪ್ರಚಲಿತದಲ್ಲಿರುವುದು ಸಂತಸದ ವಿಚಾರ. ಪ್ರಸ್ತುತ “ಡಾ.ಅರಳುಮಲ್ಲಿಗೆ ಪಾಠ್ಯಸಾರಥಿಯವರ ಕೀರ್ತನೆಗಳಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿಯ ಒಂದು ಮರುಚಿಂತನೆ” ಎಂಬ ಶೀರ್ಷಕದ್ವಾರಾ ಅವರು ರಚಿಸಿರುವ ಕೀರ್ತನೆಗಳನ್ನು ದೃಷ್ಟಿಕೋನದಲ್ಲಿರಿಸಿಕೊಂಡು ಇಲ್ಲಿ ವ್ಯಕ್ತವಾಗಿರುವ ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿಯ ಅಂಶಗಳನ್ನು ಶೈಲಿಧಿಸಲಾಗಿದೆ. ಆಯ್ದು ಕೆಲವು ಮುಖ್ಯಾಂಶಗಳನ್ನು ಈ ಮುಂದಿನಂತೆ ಗುರುತಿಸಲಾಗಿದೆ.

ಡಾಸ ಸಾಹಿತ್ಯದ ಹಿನ್ನೆಲೆ, ಹರಿದಾಸರು ಭಾಗವತ ಮತ್ತು ಮಾಧ್ಯ ಮತತತ್ತ್ವಗಳ ಪ್ರಬಾರ, ದ್ವೈತ ಸಿದ್ಧಾಂತ, ನರಹರಿತೀರ್ಥ, ಶ್ರೀಪಾದರಾಜರಿಂದ ಮರುಹಟ್ಟಿ ವಾದಿರಾಜರು, ವ್ಯಾಸರಾಯರು, ಮರಂದರದಾಸರು, ಕನಕದಾಸರು, ವಿಜಯದಾಸರು ಮತ್ತು ಜಗನ್ನಾಥದಾಸರವರೆಗೆ ಬೆಳೆದುಬಂದ ಕ್ರಮವನ್ನು ಪರಿಚಯಿಸುತ್ತಾ ಇಂದಿನ ವೆಂಕಟ್ರಾಂದಾಸರು ಹಾಗೂ ವೇಂಗೋಪಾಲದಾಸರನ್ನು ಸೃಂಸುತ್ತಾ ಡಾ.ಅರಳುಮಲ್ಲಿಗೆ ಪಾಠ್ಯಸಾರಥಿ ಯವರ ಬಗ್ಗೆ ಪರಿಚಯಿಸಲಾಗಿದೆ.

ಭಕ್ತಿ-ಭಾವ, ಭಾಗವತ ಹಿನ್ನೆಲೆ, ದಾಸಭಾವ, ಸಾರ್ವಕಾಲಿಕ ಸತ್ಯ, ಸಮರ್ಪಣಾ ಭಾವ, ಮಾನವ ಬದುಕಿನ ಉದಾರತೆ, ವಿಷ್ಣುವಿನ ಅವತಾರಗಳು ಮತ್ತು ರಾಕ್ಷಸರ ಸಂಹಾರದ ಕರ್ತೆಗಳು, ಪುರಾಣ ಮತ್ತು ಮುಷಿ ಮುನಿಗಳ ಕರ್ತೆಗಳನ್ನು ತಮ್ಮ ಕೀರ್ತನೆಗಳಲ್ಲಿ ತಿಳಿಸುತ್ತಾ ಜೀವನದ ನಶ್ವರತೆಯನ್ನು ಹೃದ್ಯಂಗಮವಾಗಿ ತಿಳಿಸಿದ್ದಾರೆ. ಯುಗಗಳ ಪರಿಕಲ್ಪನೆ, ಗುರು-ಶಿಷ್ಯ ಸಂಬಂಧ, ಹಸಿವು, ಅರಿವಣ್ಣಗಳು, ವೇದ-ಲಾಪನಿಷತ್ತಗಳು, ಮೂರ್ಚಿ-ನೇಮ, ಜಪ-ತಪ, ಸ್ವರ್ಗ-ನರಕ, ಇವ-ಪರಗಳಬಗ್ಗೆ ತಮ್ಮ ಕೀರ್ತನೆಗಳಲ್ಲಿ ಅರ್ಥಪೂರ್ಣವಾಗಿ

ಶಿಳಿಸಿದ್ದಾರೆ.

## KEYWORDS:

ದಾಸ ಸಾಹಿತ್ಯ, ಪಾಠ್ಯಸಾರಥಿ, ಧರ್ಮ, ಸಾಮಾಜಿಕತೆ, ಕೀರ್ತನೆ.

ದಾಸಸಾಹಿತ್ಯದ ಹಿನ್ನಲೆಯೊಂದಿಗೆ ಡಾ. ಪಾಠ್ಯಸಾರಥಿಯವರ ಕೀರ್ತನೆಗಳತ್ತ ಭಕ್ತಿಪೂರಿತ-ಚಿಂತನಾತ್ಮಕ ಸಾಮಾಜಿಕ ನೋಟ ಹರಿಸುವ ಪ್ರಯತ್ನ ನನ್ನದು. ಹರಿದಾಸರು ಭಾಗವತ ಮತ್ತು ಮಾಧ್ವ ಮತತತ್ವಗಳ ಪ್ರಚಾರಕ್ಕಾಗಿ ರಚಿಸಿದ ಭಕ್ತಿಸಾಹಿತ್ಯವನ್ನು ‘ದಾಸಸಾಹಿತ್ಯ’ ಎನ್ನಬಹುದು. ಹರಿಯನ್ನು ದಾಸ್ಭಾವದಿಂದ ಆರಾಧಿಸುವವರನ್ನು ದಾಸರಂದು ಕರೆಯುತ್ತಾರೆ.

ಮದ್ದಮತ ಪ್ರತಿಪಾದಿಸುವ ದ್ವೈತ ಸಿದ್ಧಾಂತ, ಆ ಸಿದ್ಧಾಂತದ ಫಲವಾದ ಭಗವಂತ-ಜೀವಾತ್ಮರ ಒಡೆಯ-ದಾಸ್ಭಾವ, ಹಾಗೂ ಭಾಗವತ ಪರಂಪರೆಯ ಹರಿಪರವಾದ ಆದ್ರ್ವ ಭಕ್ತಿ-ಇವು ದಾಸಸಾಹಿತ್ಯದ ಪ್ರಮುಖ ಅಂಶಗಳು. ಈ ದಾಸಸಾಹಿತ್ಯ ಮದ್ದಮತ ಸಿದ್ಧಾಂತದ ತತ್ವಗಳನ್ನು ಪ್ರಚಾರ ಮಾಡುವುದರ ಜೊತೆಗೆ ಭಾಗವತ ಧರ್ಮಕ್ಷಮನುಗುಣವಾದ ಉದಾರತೆ, ವಿಶಾಲ ಮನೋಭಾವ ಹಾಗೂ ಸಾಮಾಜಿಕ ಕಳೆಕಳೆಯನ್ನು ರೂಢಿಸಿಕೊಂಡಿತು. ಜನಸಾಮಾನ್ಯರನ್ನು ತಲುಪುವ ಉದ್ದೇಶದಿಂದ ಜನರ ಆಡುಭಾಷೆಯನ್ನು ಮಾಧ್ಯಮವಾಗಿ ಮಾಡಿಕೊಂಡು ಸಂಗೀತದ ಲಯಕ್ಕೆ ಅನುಗುಣವಾಗಿ ಹಾಡುಗಳನ್ನು ರಚಿಸತೋಡಿದರು.

ಇಂತಹ ದಾಸಸಾಹಿತ್ಯ 12ನೇ ಶತಮಾನದ ಕೊನೆಯಲ್ಲಿ “ನರಹ-ರಿತೀಧ್ರ” ರಿಂದ ವಿಕಾಸ ಹೊಂದಲು ಆರಂಭವಾಯಿತು ಎನ್ನಬಹುದಾದರೂ ಅದಕ್ಕೆ ಸಾಕಷ್ಟು ಆಧಾರಗಳು ಸಿಗುವುದಿಲ್ಲ. ನಂತರ 15ನೇ ಶತಮಾನದಲ್ಲಿ ಆ ಪರಂಪರೆ ಶ್ರೀಪಾದರಾಜರಿಂದ ಮರುಹಟ್ಟ ಪದೆದು ಮುಂದಿನ ಹಂತದಲ್ಲಿ ಸಮೃದ್ಧ ಬೆಳವಳಿಗೆಯನ್ನು ಕಂಡಿತು. ನಂತರ ವಾದಿರಾಜರು, ವ್ಯಾಸರಾಯರು, ಮರಂದರದಾಸರು, ಕನಕದಾಸರು, ವಿಜಯದಾಸರು ಮತ್ತು ಜಗನ್ನಾಥ ದಾಸರವರೆಗೆ ಅಪಾರ ಸಂಖ್ಯೆಯ ಕೀರ್ತನೆಗಳನ್ನು ರಚಿಸಿ ಶ್ರೀಮಂತಗೋಳಿಸಿದರು. 16ನೇ ಶತಮಾನದ ನಂತರ ದಾಸಸಾಹಿತ್ಯ ಹಾಗೂ ಕೀರ್ತನ ಪ್ರಕಾರಗಳು 20ನೇಯ ಶತಮಾನದವರೆಗೆ ಮಂದಗಾಮಿನಿಯಾಗಿ ಪ್ರವಹಿಸುತ್ತಾ ಬಂದಿತು.

21ನೇಯ ಶತಮಾನದ ಸಂಕ್ರಮಣವಸ್ಥೆಯ ಪರಿಸ್ಥಿತಿ ಹಿಂದಾಸ ಸಾಹಿತ್ಯ ಹಾಗೂ ಕೀರ್ತನ ಸಾಹಿತ್ಯ ನಿರಂತರವಾಗಿ ಸಮೃದ್ಧತೆಯಿಂದ

ಪ್ರಪಣಿಸುವಂತೆ ಮಾಡಲು ಬಂದವರು, ಹರಿಕೀರ್ತನ ಕ್ಷೇತ್ರದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದ್ದ ವೆಂಕಳ್ಳಾದಾಸರು ಹಾಗೂ ವೇಳಾಗೋಪಾಲದಾಸರುಗಳ ವಂಶಪರಂಪರೆಯಲ್ಲಿ ಬಂದ “ಡಾ. ಅರಳುಮಲ್ಲಿಗೆ ಪಾಠ್ಯಸಾರಥಿ”ಯವರು. ಇವರಿಗೆ ದಾಸ ಸಾಹಿತ್ಯದ ಸಂಸ್ಥಾರ ಜನ್ಮತಃ ಬಂದಿರುವಂತದ್ದಾಗಿದೆ. ಡಾ. ಪಾಠ್ಯಸಾರಥಿ ಅವರು, ಶ್ರೀಪಾದರಾಜ ಹೀತಾಧಿಪತಿಗಳಿಂದಲೇ ಹರಿದಾಸ ದೀಕ್ಷೆ ಮತ್ತು “ಪಾಠ್ಯಸಾರಥಿ ವಿಶೇಷ” ಎಂಬ ಅಂಕಿತನಾಮವನ್ನು ಪಡೆದುಕೊಂಡು ಹರಿದಾಸರಾಗಿ ಸಾವಿರಕ್ಕೂ ಮೀರಿ ಕೃತಿಗಳನ್ನು ರಚಿಸಿರುತ್ತಾರೆ. ಅತ್ಯುತ್ತಮ ವಾಕ್ಯತುಯ್ಯವುಳ್ಳ ಪಾಠ್ಯಸಾರಥಿಯವರು ಅತ್ಯಂತ ನಿಷ್ಪೇ ಹಾಗೂ ಪ್ರಾಮಾಣಿಕತೆಯನ್ನು ತಮ್ಮಲ್ಲಿ ಅಂತರ್ಗತ ಮಾಡಿಕೊಂಡ ಇವರ ಕೀರ್ತನೆಗಳಲ್ಲಿ ಅರಿವು, ಆಕರ್ಷಣೆ, ಸಹಜ ಸುಂದರ ಸರಳತೆ, ಸುಮಧುರ ಹಾಗೂ ಸೌಜನ್ಯವನ್ನು ತಮ್ಮ ಸಂಗೀತಕ್ಕೆ ಅಳವಡಿಸಿಕೊಳ್ಳುವಂತಹ ಕೀರ್ತನೆಗಳನ್ನು ರಚಿಸಿದ್ದ ತನ್ನಾಲಕ “ದಾಸಸಾಹಿತ್ಯ ಭಂಡಾರಕ್ಕೆ” ಅನ್ವಯವಾದ ಕೊಡುಗೆ ನೀಡುವುದರ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಸೋಳಿಸಿದ್ದಾರೆ. ತಮ್ಮ ಕೀರ್ತನೆಗಳಲ್ಲಿ ಕೃಷ್ಣನ ತುಂಟಾಟಗಳಿಂದ ಹಿಡಿದು ಭಕ್ತಿ-ಭಾವ, ಭಾಗವತ ಹಿನ್ನಲೆ, ದಾಸಭಾವ ಕೃಷ್ಣಭಕ್ತಿಯ ಪಾರಮ್ಯತೆ ಒಂದುಕಡೆಯಾದರೆ, ಸಾಮಾಜಿಕ ಪರವಾದ ನೋವು ನಲಿವು, ನೆಲ-ಜಲ, ಕಷ್ಟ-ಸುಖ, ಬಡವ-ಬಲ್ಲಿದ, ಸಿರಿತನ-ಬಡತನ ಎಲ್ಲವನ್ನೂ ಕ್ರಾಂತಿಕರಿಸಿ ವೃಷಿಧ್ಯಮಯ ವಿಚಾರಗಳನ್ನು ತರುವುದರ ಮುಖೇನ ನಯವಾಗಿ ತಿದ್ದಿ-ಬುದ್ಧಿ ಹೇಳುವ ಪ್ರಯತ್ನ ಶಾಫ್ತನೀಯ. ಶ್ರೀಪಾದರಾಜಹೀತಾಧಿಪತಿಗಳಿಂದ “ಪಾಠ್ಯಸಾರಥಿ ವಿಶೇಷ” ಎಂದು ನಾಮಾಂಕಿತರಾದ “ಡಾ. ಅರಳುಮಲ್ಲಿಗೆ ಪಾಠ್ಯಸಾರಥಿ” ಯವರು ತಮ್ಮ ವಿದ್ವತ್ಪೂರ್ವ ಆಲೋಚನೆಗಳಿಂದ ಹಾಸ್ಯ, ಭಕ್ತಿ ಹಾಗೂ ವಿಡಂಬನಾತ್ಮಕವಾದ ಸಮಾಜಮುಖಿ ಕೀರ್ತನೆಗಳನ್ನು ರಚಿಸಿದ್ದಾರೆ. ಸಿಂಧುವಿನಲ್ಲಿರುವ ಬಿಂದುವಿನಂತೆ, ಅವರ ಸಾವಿರಾರು ಕೀರ್ತನೆಗಳಲ್ಲಿ ಉದಾಹರಣೆಗೆ ಕೆಲವನ್ನು ಆಯ್ದು ಕೊಂಡಿದ್ದೇನೆ.

ಇಂದಿನದಿನದಲ್ಲಿ ಸಾಧನವೆಂದರೆ, ಸಾಧನೆ ಎಂದರೇನೆಂಬುದನ್ನು ಪ್ರಸ್ತುತ ಸನ್ನಿಹಿತಕ್ಕೆ ಅಳವಡಿಸಿ ರಚಿಸಿರುವಂತಹ ಸಾರ್ವಕಾಲಿಕ ಸತ್ಯದ ನಡೆವಳಿಕೆಯನ್ನು ತಿಳಿಯಿಪಡಿಸಿದ್ದಾರೆ.

ಇಂದಿನ ದಿನದಲ್ಲಿ ಸಾಧನವೆಂದರೆ ಇಂದರೇಶನನು ನನೆಯುವುದು  
ಎಂದೆಂದಿಗು ಅವನೊಬ್ಬನೇ ಎಂಬಾ ಜ್ಞಾನವ ತಾನು ತಿಳಿಯುವುದು  
ಬಧ್ಯಜನರಿಂದ ಸಿದ್ಧವಿಚಾರದ ಬುದ್ಧಿಲಿ ಬೇಗನೆ ಅರಿಯುವುದು  
ಕಲಿಯುಗದಲ್ಲಿ ಪ್ರತನೇಮ ಗಡಿಗೆ ಸಾಧನವಲ್ಲ

ಪುಲಕೋಟಿ ಉದ್ಧರಿತ ನಾಮಸೃರಣೆಯೇ ಸಾಧನವೆಂದರಿಪುದು.

ಭಕ್ತಿ ರಸಪ್ರಧಾನ ಹಾಗೂ ಭಗವಂತನ ನಾಮಸೃರಣೆಗಿರುವ ಮಹತ್ವವನ್ನು ತಿಳಿಸಿ ಹೇಳುವ ಪ್ರಯತ್ನ ಈ ಕೀರ್ತನೆಯಲ್ಲಿಡಗಿದೆ. ವರ್ತಮಾನದ ವಾಸ್ತವ ಬದುಕಿನಲ್ಲಿ ನಾವು ಇಂದು ಮಾಡುವ ಸಾಧನೆ ಅಂತ ಹೇಳಿದರೆ (ಇಂದಿರೇಶನನ್ನು) ಭಗವಾನ್ ವಿಷ್ಣು, ಕೃಷ್ಣ, ಭಗವಂತನನ್ನು ಸೃಂಗಿಕೊಳ್ಳುವುದು. ತನ್ನ ತನುಮನವನ್ನು ಭಗವದರ್ವಣೆಮಾಡಿ ಭಗವಂತನೇ ನಿತ್ಯಸತ್ಯವಂಬುದನ್ನರಿತು ಮೂರ್ಖಪ್ರಮಾಣದಲ್ಲಿ ಭಗವಂತನನ್ನು ನಂಬಿ ಅವನಿಗೆ ನಾವು ಸಮರ್ಪಣೆ ಮಾಡಿಕೊಳ್ಳುವುದು. ಏಕಾಗ್ರತೆ ಭಕ್ತಿಯಿಂದ ಭಗವಂತನ ಸೃರಣೆಯೇ ಮುಕ್ತಿಯೆಂಬುದನ್ನರಿತು ನಡೆಯುವುದೇ ಸಾಧನವಾಗುತ್ತದೆ. ಹಾಗೆಯೇ ಬದ್ಧಜನವೆಂದರೆ ಬುಧರು, ಗುರುಹಿ-ರಿಯರುಗಳು ಪಡೆದಂತಹ ಜಾಳನದ ಅರಿವನ್ನು ಅವರು ಸಿದ್ಧಿಸಿಕೊಂಡಂತಹ ಅತ್ಯುತ್ತಮ ವಿಷಯಗಳನ್ನು ಜ್ಞಾನಾರ್ಥನೆಗೊಳಿಸಿಕೊಳ್ಳಬೇಕು. ಜೊತೆಗೆ ಅತ್ಯಂತ ಹರುಷದಿಂದ ಆದಿಮೂರುತ್ಯಿಯನ್ನು ಅದ್ವಿತವಾಗಿ ಹರಿಸಾಮ ಸೃರಣೆಯಿಂದ ಸಾಧನೆಗೃಹಿಯಬೇಕೆಂದು ತಿಳಿಸಿದ್ದಾರೆ. “ಹರಿನಾಮ, ಹಿರಿನಾಮ, ದೊರೆನಾಮ, ಹೊರೆವ ಮಂಗಳನಾಮ, ನೆರೆನಂಬಿದವಗೆ ಇಂಬುದೊರಕುವ ಅಂಬಿಗನ ನಾಮ ಕಲಿಯುಗದಲ್ಲಿ ವ್ರತನೇಮುಜಪತಪ ಮಾಡುವುದರಿಂದ ಉತ್ತಮ ಗತಿ(ಮೋಕ್ಷ) ಪ್ರಾಪ್ತವಾಗುತ್ತದೆ ಎಂಬುದು ಭ್ರಮೆಯಾಗಿದೆ. ಕಲಿಯುಗದಲ್ಲಿ ನಾನಾ ಬಗೆಯ ಲೌಕಿಕ ಆಕರ್ಷಣೆಗಳಿಗೆ ಸಿಲುಕಿದ ಮನುಷ್ಯ ಸದ್ಗುರುವಾಗಿ ಅಂತರಂಗ ಶುದ್ಧಿಯಿಂದ ವ್ರತನೇಮುಗಳನ್ನು ಮಾಡಲಾಗುವುದಿಲ್ಲ. ಏಕಾಗ್ರತೆ, ನಿಷ್ಠೆ, ಶುದ್ಧ ಭಕ್ತಿಯಲ್ಲಿದೆ ಮಾಡಿದ ಜಪತಪಗಳು ನಿರಭರ. ಆದ್ದರಿಂದ ಭಗವಂತನ ನಾಮಸೃರಣೆಯೊಂದೇ ನಮ್ಮ ದುರಿತಗಳನ್ನು ಕಳೆದು ಹುಲಕೋಟಿಗಳನ್ನು ಉದ್ಧರಿಸುವ ಸಾಧನವಾಗಿದೆ. ಇಂತಹ ಭಗವಂತನಾದ ಹರಿಯ, ನಾಮಸೃರಣೆ, ಹಿರಿಯರ, ದೊರೆಯ ನಾಮಸೃರಣೆ ನಮ್ಮನ್ನೆಲ್ಲ ಉದ್ಧರಿಸಿ ನದಿಯನ್ನು ದಾಟಿಸುವ ಅಂಬಿಗನಂತೆ ನಮ್ಮನ್ನು ದದಮುಟ್ಟಿಸುವವನಾಗಿದ್ದಾನೆ.

ದೇಹವಿದ್ಬಾಗ ಸಾಧನವು ಸಾಧ್ಯ ನಾಲಗೆಯಲ್ಲಿ ನಿತ್ಯ ನಾಮಸೃರಣೆಯ ಭಾಗ್ಯ ಪರಿಪರಿವಿಧಾಲ್ಲಿ ಪಾಷಾಂಕಾರಧಿ ವಿಶಲನ ಮೂರ್ಖನೆನೆವೆದೆ ದಿವ್ಯ ಸಾಧನವು.

ಮಾನವ ಬದುಕಿದ್ವಾಗ ಸಾಧ್ಯವಾದಪ್ಪು ದಾನಧರುಗಳನ್ನು ಮಾಡುತ್ತಾ ಉತ್ತಮ ಸಾಧನೆಗೃಹಿಯಬೇಕು. (ಎಷ್ಟುದಿನ ಬದುಕುತ್ತೇವೆಂಬುದು ಮುಖ್ಯವಲ್ಲ ಬದುಕಿದ್ವಾಗ ಸಮಾಜಕ್ಕೆ ನಾವು ಏನನ್ನು ಕೊಟ್ಟಿದ್ದೇವೆ) ಎಂಬುದು ಮುಖ್ಯ. ಹಾಗೆಯೇ ನಿತ್ಯವೂ ನಾಲಗೆಯಲ್ಲಿ ಹರಿಸಾಮ ಸೃರಣೆ ಮಾಡುವ ಅಂದರೆ, ಬೇರೆ ಅಸೂಯೆ, ಪರನಿಂದೆ, ಕೆಟ್ಟಮಾತುಗಳನ್ನಾಡದೆ ಭಗವಂತನ ನಾನಾ-

ರಿಂತಿಯ ನಾಮಸ್ತರಣೆ ಮಾಡುತ್ತೇ ವಿಧವಿಧದಲ್ಲಿ ಪಾರ್ಥಸಾರಥಿ ಶ್ರೀ ಕೃಷ್ಣನನ್ನು ಮನಃಪೋತ್ಯಾಗಿ ಭಜಿಸುವುದು ನೆನಪಿಸಿಕೊಳ್ಳುವುದೇ ಇಂದಿನ ದಿನದಲ್ಲಿ ದಿವ್ಯವಾದ ಶ್ರೀಷ್ಟ ಸಾಧನವಾಗಿದೆಯೆಂದು ತಿಳಿಯಬಹುದು.

ಗೋವಿಂದ ಹರಿ ವಿಷ್ಣುವಿನ(ಹತ್ತು) ದಶಾವತಾರಗಳನ್ನು ವ್ಯಾಖ್ಯಾನಿಸುವ ಕೀರ್ತನೆ:

ಗೋವಿಂದ ಹರಿ ಗೋವಿಂದಾ ಗಂಗಾಪಿತ ಹರಿಗೋವಿಂದ  
ವೇದವ ಕದ್ದು ದೃಷ್ಟನ ಕೊಂಡು ನಿಗಮವ ತಂದಾ ಗೋವಿಂದ  
ಸುರರಿಗೆ ಅಮೃತ ನೀಡಲೋಹಗ ಕೂರ್ಮಸಾದ ಹರಿಗೋವಿಂದ

ಪ್ರಾರಂಭದಲ್ಲಿ ಗಂಗೆಯ ಓತನಾದ ವಿಷ್ಣುವಿನ ನಾಮಸ್ತರಣೆ ಮಾಡುತ್ತಾ 4 (ನಾಲ್ಕು) ವೇದಗಳನ್ನು ಕದ್ಮೋಯ್ಯತ್ತಿದ್ದ (ಅಪರಹಿಸುತ್ತಿದ್ದ) ಮಧುಕೃಟಭ ರೆಂಬ ರಾಕ್ಷಸರನ್ನು ಸಂಹಾರ ಮಾಡಿ ನಿಗಮ(ವೇದ)ಗಳನ್ನು ರಕ್ಷಿಸಿದಂತಹ ಗೋವಿಂದನ ಕೀರ್ತಿ ಅಪಾರವಾದದ್ದು.

ದೇವದಾನವರ ಸಂಘರ್ಷದ ಸಮಯದಲ್ಲಿ ಸುರರಿಗೆ ಅಮೃತವನ್ನು ನೀಡಿ ಅಮರರನ್ನಾಗಿಸಿ ಉದ್ಧರಿಸ ಬೇಕೆಂಬ ಉದ್ದೇಶದಿಂದ, ಕ್ಷೀರಸಾಗರವನ್ನು ದೇವದಾನವರಿರು, ಕೂಡಿಕೊಂಡು ಮಂಥನ ಮಾಡುವ ಸಂಭರ್ಷದಲ್ಲಿ ಮಂದರಪರ್ವತವನ್ನು ಕಡೆಗೋಲಾಗಿಸಿ ವಾಸುಕಿಯನ್ನು ಹಗ್ಗವಾಗಿ ಮಾಡಿಕೊಂಡು ದೇವದಾನವರು ಕ್ಷೀರಸಾಗರವನ್ನು ಕಡೆಯುತ್ತಿದ್ದ ಸಂಭರ್ಷದಲ್ಲಿ ಮಂದರಪರ್ವತ ಸಮುದ್ರದಡಿಯಲ್ಲಿ ಹೂತುಕೊಂಡಿತು. ಆಗ ವಿಷ್ಣುವು ತನ್ನ ಒಂದಂಶದಿಂದ ಕೂರ್ಮರೂಪವನ್ನು ತಾಳಿ ತನ್ನ ಬೆನ್ನಮೇಲೆ ಪರ್ವತವನ್ನು ಧರಿಸಿ, ಮತ್ತೊಂದಂಶದಿಂದ ಮಂಥನಕ್ಕೆ ಮೊತ್ತಾಹಿಸಿ ಅಮೃತವನ್ನು ಶಿಪ್ಪಾದ ದೇವತೆಗಳಿಗೆ ಕೊಟ್ಟ ಅವರನ್ನುಧರಿಸಿ ರಕ್ಷಿಸಿದ.

ದೃತ್ಯಾಗಿ ಭೂಮಿಯ ಕದ್ಮೋಯ್ಯತ್ತಿರಲು ವರಾಹನಾಗಿ ತಂದ ಗೋವಿಂದ  
ಮುಟ್ಟನ ಭಕ್ತಿಗೆ ಮೆಚ್ಚಿತ ಆಗಲೆ ದಿಟ್ಟ ಕಂಬದಿಂದ ಬಂದ ಗೋವಿಂದ

ದೃತ್ಯಾಗಿ ಹಿರಣ್ಯಕನೆಂಬ ರಾಕ್ಷಸನು (ವಿಷ್ಣುವನ್ನು ಕೆರಳಿಸಿ ಅವನಿರುವ ಸ್ಥಳವನ್ನು ತಿಳಿದುಕೊಂಡು ವಿಷ್ಣುಸಂಹಾರ ಮಾಡಬೇಕೆಂದು ಆಶಿಸಿದ) ವಿಷ್ಣುವಿನ ಪತ್ತಿ ಭೂದೇವಿಯನ್ನು ಹೊತ್ತೊಯ್ದು ಪಾತಾಳ ಲೋಕದಲ್ಲಿ ಬಂಧನದಲ್ಲಿ-ರಿಸಿದ. ವರಾಹ ರೂಪವಧರಿಸಿ ಅವನನ್ನು ಹುಡುಕಿ ಹಿರಣ್ಯಕನನ್ನು ಕೊಂಡು ಭೂದೇವಿಯನ್ನು ಬಂಧನ ಮುಕ್ತಗೊಳಿಸಿ ರಕ್ಷಿಸಿದ.

ಹಿರಣ್ಯಕಶ್ವಪುನಿನ ಮಗನಾದ ಮಟ್ಟ ಪ್ರಹಳಾದನ ಭಕ್ತಿಗೆ ಮೆಚ್ಚಿದಂತಹ ಶ್ರೀ ಹರಿಯು ತನ್ನ ಭಕ್ತನಾದ ಪ್ರಹಳಾದನು ಎಲ್ಲೆಲ್ಲಿಯು ಭಗವಂತನಿರುವನು ಎಂಬ ವಾರುಗಳನ್ನು ಸತ್ಯವಾಗಿಸಲು ಕಂಬದಿಂದ ನರಸಿಂಹ ರೂಪದಿಂದ ಉಧ್ವಾಷಿಸಿ ಬಂದು ಹಿರಣ್ಯಕಶ್ವಪುನನ್ನು ಸಂಹಾರ ಮಾಡುವುದರ ಮುಖೇನ ದುಷ್ಪತ್ಯಿಕ್ಣಣ ಶಿಷ್ಟರಕ್ಷಣವನ್ನು ಮಾಡಿ ಎಲ್ಲರನ್ನೂ ರಕ್ಷಿಸಿದ.

ಧಾನಮಾಡುತ್ತಲಿ ಬಲಿಯ ಉಧ್ವರಿಸಿ ವಾಮನನಾದ ಗೋವಿಂದ  
ದುಷ್ಪತ್ಯಿಯರ ಕೊಡಲಲಿ ಕವರುತ ತಿಷ್ಠರ ಮೌರೆದನು ಗೋವಿಂದ

ಅಶ್ವಮೇಧ ಯಾಗವನ್ನು ಮಾಡತ್ತಿದ್ದ ಬಲಿಕ್ರಕ್ತವರ್ತಿಯ ಬಳಿಗೆ ಮಾರ್ಯೇಷಪದಲ್ಲಿ ವಾಮನನಾಗಿ ಬಂದು ಮೂರಡಿ (3 ಹೆಚ್ಚೆ) ಭೂಮಿಯನ್ನು ಬೇಡಿ ಪಡೆದು, (ಶುಕ್ರಾಜಾಯರು ಬೇಡವೆಂದರೂ ಬಲಿಕ್ರಕ್ತವರ್ತಿ ವಾಮನನಿಗೆ ಮೂರಡಿ ಜಾಗವನ್ನು ನೀಡಿದ) ಶ್ರೀವಿಕ್ರಮನಾಗಿ ನಿಂತು ಭೂಮ್ಯಾಕಾಶಗಳನ್ನು ತನ್ನ ಎರಡೇ ಪಾದಗಳಲ್ಲಿ ಅಳೆದು, ಮೂರನೆಯ ಹೆಚ್ಚೆಯನ್ನು ಬಲಿಕ್ರಕ್ತವರ್ತಿಯ ತಲೆಯ ಮೇಲಿಟ್ಟು ಅವನನ್ನು ಪಾತಾಳಕ್ಕೆ ಮೆಟ್ಟುವುದರ ಮೂಲಕ ದೇವತೆಗಳನ್ನುಧರಿಸಿದ. ಬಲಿಕ್ರಕ್ತವರ್ತಿಯನ್ನು ಹರಿಸಿದ.

ಜಮದಗ್ನಿ ಮಹಣ ಹಾಗೂ ರೇಣುಕೆಯ ಮಗನಾದ ಪರುಶುರಾಮ, ತನ್ನ ತಂದೆಯನ್ನು ಕೊಂಡ ಮದೋನ್ತನಾದ ಕಾರ್ತವೀಯರಜುನನ ಸಾವಿರ ಶೋಳಗಳನ್ನು ಕತ್ತರಿಸಿ 21(ಇಪ್ಪತ್ತೊಂದು ಬಾರಿ) ಭೂಪ್ರದಕ್ಷಿಣೆ ಮಾಡಿ ಕ್ಷತ್ರಿಯರನ್ನು ಕೊಂಡು ಅವರ ರಕ್ತದಿಂದ ಹಿತೃಗಳಿಗೆ ತಪ್ರಣವನ್ನು ಕೊಡುವುದರ ಮೂಲಕ ದುಷ್ಪನಿಗ್ರಹ ಮಾಡಿ ಶಿಷ್ಟರನ್ನು ರಕ್ಷಿಸಿದ.

ಶಾಪದಿ ಶಿಲೆಯಂತಿದ್ದ ಆ ಸತಿಯಳ ಶಾಪದ ಕಳೆದನು ಗೋವಿಂದ  
ಗೋಪಗೋಪಿಯರ ಒದನಾಡುತ್ತಲಿ ಗೋವ್ಯಾ ಕಾಯ್ದನು ಗೋವಿಂದ

ದೇವೆಂದ್ರನ ತಪ್ಪಿನಿಂದಾದ ಅನಾಮಕಕ್ಕೆ ಗೋತಮ ಮಹಣಿಗಳ ಶಾಪಕ್ಕೆ ಒಳಗಾಗಿ ಶಿಲಾತಪಸ್ಸಿನಿಯಾಗಿದ್ದ ಅಹಲ್ಯೆಯನ್ನುಧರಿಸಲು, ಶ್ರೀ ರಾಮಾವತಾರದಲ್ಲಿ ವಿಶ್ವಾಮಿತರೋಡಗೂಡಿ ಬಂದು ಆ ಶಿಲೆಯ ಮೇಲೆ ನಲಿದಾಡುತ್ತ ಪಾದ ಸ್ವರ್ತ ಮಾಡಿದ, ಕೂಡಲೇ ಶಿಲೆ ಕರಗಿ ಶಾಪಮುಕ್ತಳಾಗಿ ಕಷ್ಟ ಕಳೆದು ಪರಿಶುದ್ಧಳನ್ನಾಗಿಸಿದ. ಗೋಪ-ಗೋಪಿಯರ ಜೊತೆ ಆಟಪಾಠ ನಲಿದಾಡುತ್ತ ಗೋಪಗಳನ್ನು ಕಾಯ್ದ ಮನುಷ್ಯ ಜನ್ಮದಲ್ಲಿ ಸಹಜ ಮಾನವನಂತರೆಯ ಇದ್ದ.

ಶಿಪುರ ಹೆಂಡಿರ ಪ್ರತಿಗಳ ಕಡಿಕಿಸಿ ಸುಂದರ ಮುಖದಾ ಗೋವಿಂದ  
ಕಲಿತಾಪವನು ಕಳೆಯಲೋಸುಗವ ತುರಗವನೇರಿದ ಗೋವಿಂದ

ತಾರಕಾಸುರನ ಮಕ್ಕಳಾದ ತಾರಾಕ್, ಕಮಲಾಕ್, ವಿದ್ಯಾನ್ಯಾಲಿ ಎಂಬ ಮೂವರು ಮಕ್ಕಳು ತಾರಕಾಸುರನ ಮರಣಾನಂತರ ಬ್ರಹ್ಮನಿಂದ ವರಪಡೆದು ಯಾವ ದೇವತೆಗಳೂ ಭೇದಿಸಲಿಕ್ಕೆ ಸಾಧ್ಯವಾಗದ ಮೂರುಮರಗಳನ್ನು ಕಟ್ಟಿಕೊಂಡು ಅಟ್ಟಹಾಸದಿಂದ ಮೆರೆಯುತ್ತಿದ್ದ ಅವರಿಗೆ-ಅವರ ಹೆಂಡತಿಯರ ಪ್ರತಿಗಳ ಶ್ರೀ ರಕ್ಷಿಯಾಗಿತ್ತು. ಆದ್ದರಿಂದ ಅವರ ಪ್ರತಿಕಥೆಗಳನ್ನು ಭಂಗಗೊಳಿಸಿ ಅವರ ಸಂಹಾರಕ್ಕಾಗಿ ಸಹಕರಿಸಿದ.

ಕಲಿಯಗದಲ್ಲಿ ಕಲಿಯ ತೊಂದರೆ ಪರಿಭವಗಳನ್ನು ಮಟ್ಟಹಾಕುವುದಕ್ಕೆ ಕಲ್ಪಿ ಅವಶಾರವನ್ನುತ್ತಿದ್ದ ಗೋವಿಂದ. ಹೀಗೆ ದುಷ್ಪರನ್ನು ಶೀಕ್ಷಿಸಿ ಶಿಷ್ಟರನ್ನು ರಕ್ಷಿಸಲಿಕ್ಕಾಗಿ ಅವಶಾರಗಳನ್ನು ಎತ್ತಿ ನಮ್ಮುಲ್ಲರನ್ನು ರಕ್ಷಿಸುತ್ತಿರುವ ಗೋವಿಂದನರ ಮನಸೂರೆಗೊಂಡ ಪಾರ್ಥಸಾರಥಿ ವಿಶಲ ನಾದ ಗೋವಿಂದನೇ ಮುಂದೆಯೂ ಹೂಡ ತನ್ನನ್ನು ನಂಬಿದ ಎಲ್ಲ ಜನಮಾನಸರನ್ನು ಕಾಪಾಡು ತಂದೆ ವಿಶಲ ಎಂದು ಪ್ರಾರ್ಥಿಸುವುದಾಗಿದೆ.

### ಹಕ್ಕಿಹಾರುವ ತರದಿ

ಹಕ್ಕಿಹಾರುವ ತರದಿ ಮನಸು ಹಾರುವ ಆಸೆ ಮನವ ನಿಲಿಸುವುದು ಸುಲಭ ಸಾಧ್ಯವಲ್ಲ. ದಶೇಂದ್ರಿಯಗಳ ಕುಣಿಸಿ ದಷ್ಟಿಕುತ್ತ ತಾ ಅದು ಹಾರುತ ವರವಾಗದ ಮನಸದು ಬಹು ಕರಿಣಿ

ಈ ಕೀರ್ತನೆಯಲ್ಲಿ ಮನಸ್ಸನ್ನು ಹಕ್ಕಿಗೆ ಹೋಲಿಸಿ, ಹಕ್ಕಿಯನ್ನು ಹಾರುವ ಮನಸ್ಸಿಗೆ ಅಂದರೆ, ಮನಸ್ಸಿನ ಚಂಚಲತೆಗೆ ಹೋಲಿಸಲಾಗಿದೆ. ಇಂತಹ ಚಂಚಲವಾದ ಮನಸ್ಸನ್ನು ಒಂದೆಡೆ ನಿಲಿಸಿ ಕಟ್ಟಹಾಕುವುದು ಸುಲಭದ ಕೆಲಸವಲ್ಲ. ಪಂಚೇಂದ್ರಿಯಗಳು ಏದು ಕೆಣ್ಣು, ಕಿವಿ, ಮೂಗು, ಚಮರ್ ಮತ್ತು ನಾಲಗೆ ಇವುಗಳಲ್ಲದೆ, ದಶೇಂದ್ರಿಯಗಳಿಂದರೆ ಅಸೂಯೆ, ಮೋಸ, ವಂಚನೆ ಬಾಹ್ಯ ಆಕರ್ಷಣೆಗಳು ಆಸೆ ಈ ರೀತಿಯ ಕೆಟ್ಟನಡುವಳಿಕೆಗಳು ಸೇರಿ-ದಶೇಂದ್ರಿಯಗಳಾಗಿವೆ. ಈ ಎಲ್ಲ ದಶೇಂದ್ರಿಯಗಳನ್ನು ಕುಣಿಸುತ್ತಾ ನಮ್ಮು ಮನಸ್ಸು ಹತ್ತಾರು ದಿಕ್ಕಿನಲ್ಲಿ ಸಂಚರಿಸುತ್ತಾ ಆಸೆಗಳಿಗೆ ಕಡಿವಾಣ ಹಾಕುವುದು ಅತ್ಯಂತ ಕರಿಣಿವಾದ ಕೆಲಸ. ಈ ರೀತಿ ದಶದಿಕ್ಕಿಗೆ ಹಕ್ಕಿಯಂತೆ ಹಾರುವ ಮನಸ್ಸನ್ನು ಹಿಡಿದಿಡುವುದು ಕಪ್ಪಸಾಧ್ಯವೆಂದು ತಿಳಿಸಿದ್ದಾರೆ.

ಗುರುವಿನ ಸನಿಹ ದೇವನಧ್ಯಾನ ಮನಸಿನ ವೌನ ಅಧ್ಯತ ಜ್ಞಾನ  
ಇಳಿಯೊಳು ತಿಳಿದವ ಅವನೇ ಜಾಣ ಬೆಳಕಲ್ಲದೆ ಮತ್ತೊಂದನು ಕಾಣ

ಇಲ್ಲಿ ಗುರುವನ್ನು ದೇವರಿಗೆ ಹೋಲಿಸಿ ಧ್ಯಾನದಲ್ಲಿರಿಸಬೇಕು. ಗುರು ದೇವರಾದಾಗ ಶಿಷ್ಟ ಭಕ್ತನಾಗುತ್ತಾನೆ. ಮನಸ್ಸು ಚಂಚಲತೆಯಿಂದ ಹಾರುವುದು ಬಿಟ್ಟು

ಆ ಸಂಭರ್ತದಲ್ಲಿ ಮೌನದಲ್ಲಿ ಅಡಕವಾಗುತ್ತದೆ. ಹಾಗೆ ಉದ್ದೀಪನಗೊಳ್ಳುವುದೇ ಜಾಣಿನ್ನು, ಧ್ಯಾನ ಮೌನದಲ್ಲಿ ಲೀನವಾಗಿ ಅದ್ವಿತವಾದ ಜಾಣಮೋದಯವಾಗುತ್ತದೆ. ಸಮಾಜದಲ್ಲಿ ಸಂಪರ್ಕಿತನಾದ ವಾನವ ಈ ಭೂಮಿಯಲ್ಲಿ ತನ್ನ ಚಂಚಲವಾದ ಮನಸ್ಸನ್ನು ನಿಯಂತ್ರಿಸಿಕೊಂಡು ಬುದ್ಧಿವಂತನಾಗಿದ್ದರೆ ಅವನು ಬೆಳಕನ್ನಲ್ಲಿದೆ ಮತ್ತೇನನ್ನೂ ಕಾಣಿವುದಕ್ಕೆ ಸಾಧ್ಯವಿಲ್ಲ. ಬೆಳಕೆಂದರೆ, ಗುರುವಿನ ಬೆಳಕು, ಭೂಮಿಯ ಬೆಳಕು ಜಾಣದ ಬೆಳಕು ಅಂದರೆ ಈ ಸಮಾಜದಲ್ಲಿರುವ ಸದ್ಘಾವನೆಯ ಬೆಳಕು ಬೀರುವಂತಿರಬೇಕು. ಇಂತಹ ಬೆಳಕು ಇಲ್ಲದವರು ಕತ್ತಲೆಯಿಚೆಗೆ ಜಾರುತ್ತಾರೆ.

ಹಸಿಹಸಿ ವಿಷಯಕ್ಕೆ ವಶವಾಗುತ ತಾ ಕಸಿವಿಸಿಗೊಂಬುವ ಮನಸೇ  
ಪಾಧರಸಾರಧಿ ವಿಲೆನ ಪಾದವ ಪರಿಪರಿ ಭಜಿಸು ಓ ಮನಸೇ

ಅರಿಷತ್ಸರ್ವಗಳಿಂದು ಕರೆಯಲಾಗುವ (ಕಾಮ, ಕ್ಷೋಧ, ಲೋಭ, ಮೋಹ, ಮದ ಮತ್ತು ಮತ್ತರ) ಈ ಹಸಿಹಸಿ ವಿಷಯ ಸುಖಿಗಳಿಗೆ, ಅವುಗಳ ಆಕರ್ಷಣೆಗೆ ಸಿಲುಕಿಕೊಂಡ ಮನಸ್ಸು ಚಂಚಲವಾಗಿ ಕಸಿವಿಸಿಗೊಳ್ಳುದಂತೆ ಮನವನ್ನು ನಿಯಂತ್ರಿಸಲು ಸಾಧ್ಯವಾಗದ ಮನಸ್ಸೇ – ಈ ರೀತಿ ಕಸಿವಿಸಿಗೊಳ್ಳುದೇ ಮನಸ್ಸನ್ನು ವಿಷಯ ಸುಖಿಕ್ಕೆ ಅಧೀನಗೊಳಿಸದೆ ದೃಢವಾಗಿರಿಸಿಕೊಂಡು ಪಾಧರಸಾರಧಿ ವಿಲೆನ (ಆದಿಕೇಶವನ) ಪಾದವನ್ನು ವಿಧವಿಧವಾಗಿ ಭಜಿಸಿ ಮನಸ್ಸಿಗೆ ಶಾಂತಿ ಸಮಾಧಾನವನ್ನು ತಂದುಕೊಳ್ಳಬೇಕಿಂದು ತಿಳಿಸಿಕೊಡುತ್ತದೆ. ಪಾದ ಎಂದಾಗ ತಾನು ನಡೆದು ಬಂದ ಸನ್ಯಾಗರದಲ್ಲಿ ನಡೆಸಿಕೊಡಬೇಕಿಂದು ಹೇಳುತ್ತಾರೆ. ಹೀಗೆ ಹಕ್ಕಿಯಂತೆ ಹಾರುವ ಮನಸ್ಸನ್ನು ನಿಯಂತ್ರಣಿಸಲ್ಪಿರಿಸಿಕೊಂಡು ಭಗವಂತನನ್ನು ಮನದಲ್ಲಿ ಭಜಿಸಬೇಕಿಂದು ತಿಳಿಸಲಾಗುತ್ತದೆ.

ವೇದಂದಿ ವಾದಮಾಡಿ  
ವೇದಂದಿ ವಾದಮಾಡಿ ಜಯಪತ್ರಗಳಿಸಿದರೇನು  
ಸಾಧುಜಸರ ಮನಕ ಈ ಮೋದ ಮಾಡದೆ  
ಮಾನವನಾದವನು ಸಕಲಶಾಸ್ತ್ರ, ಪ್ರವಿಣನಾದರೇನು, ತೀರ್ಥಯಾತ್ರಾಧಿಕರ್ಯಾಗಿ

ದೇಶದೇಶ ತಿರುಗಿ ಏನೆಲ್ಲಾ ಸಾಧನೆ ಮಾಡಿದರೂ ಯಶಸ್ವಿಗಳಿಸಿದ್ದರೂ ಭಗವಂತನ ಸೃರಣೆಯನ್ನು ಮಾಡದವನಿಗೆ ಯಾವುದೇ ರೀತಿಯ ಸಾಧನಕ್ಕೆ ಬದುಕಿನಲ್ಲಿ ಸಿಗುವುದಿಲ್ಲ. ಮನ ನಿಶ್ಚಿಂತೆಯಿಂದ ಇರಲು ಸಾಧ್ಯವಿಲ್ಲವೆಂಬುದನ್ನು ತಿಳಿಸುತ್ತದೆ.

ವೇದ ಆಗಮಗಳನ್ನರಿತು 64 ಕಲೆಗಳನ್ನು ಬಲ್ಲ ಸಕಲಶಾಸ್ತ್ರಗಳಲ್ಲಿ ಕೋವಿದನಾಗಿ ಇತರ ವಿದ್ವಾಂಸರುಗಳೊಂದಿಗೆ ವಿದ್ಯೆಯ ತರ್ಕ ಮಾಡಿ ವಾದದಲ್ಲಿ

ಗೆಲವು ಸಾಧಿಸಿ ಜಯಪತ್ರಗಳಿಸಿದರೆ ಅದರಿಂದೇನು ಲಾಭ? ಸಾಧುಗಳು, ತಪಸ್ಸಿಗಳು ಸಜ್ಜನರ ಮನಸ್ಸಿಗೆ ಸಂತೋಷವನ್ನುಂಟುಮಾಡದೆ ಯಾವ ಜಯವು ಸಂತೋಷವನ್ನು ಕೊಡುವುದಿಲ್ಲವೆಂದು ತಿಳಿಸಲಾಗಿದೆ.

ಪಾದಪೂಜೆ ಮಾಡಿದರೇನು ನಾದದಿಂದ ಪಾಡಿದರೇನು ಕೋಡಬಿಟ್ಟು ಪರಮಾತ್ಮನ ಸೃಜನೆಯನ್ನು ಬಿಟ್ಟುವಗೆ

ಯಾತ್ರೆ ತೀರ್ಥ ಮಾಡಿದರೇನು ಸಾರ್ಥಕಾಗಲಿಲ್ಲ ತಾನು ಅತಿರ್ಯಿಂದ ಹರಿನಾಮ ಸಾರಿ ಸಾರಿ ನುಡಿಯದವನಿಗೆ

ಮಾನವನಾದವನು ಕೋಪಾಚೋಪಗಳನ್ನು ಬಿಡದೆ ಕೋಡವನ್ನು ದೂರಮಾಡಿಕೊಳ್ಳಿದೆ ಯಾವ ದೇವರ ಪಾದಪೂಜೆ ಮಾಡಿದರೇನು ಇಂಪಾದ ನಾದದಿಂದ ಹಾಡನ್ನು ಹಾಡಿದರೇನು ಅದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ. ಕೋಪವನ್ನು ಬಿಟ್ಟು ಪರಮಾತ್ಮನ ಸೃಜನೆಯನ್ನು ಮಾಡದೇ ಯಾವುದೇ ಮೂಳೆ ಮನಸ್ಸಾರ, ಜಪ-ತಪ ಭಜನೆಗಳು ನಿರಫ್ರಕವೆಂದಿದ್ದಾರೆ. ಹಾಗೆಯೇ ಶ್ರೀತಿರ್ಯಿಂದ ಭಕ್ತಿಯಿಂದ ಹರಿನಾಮ ಸೃಜನೆಯನ್ನು ಭಾರಿಭಾರಿಗೆ ಮಾಡದವರು ತೀರ್ಥಯಾತ್ರೆ ಮಾಡಿದರೆ ಅದರಿಂದ ಯಾವುದೇ ರೀತಿಯಲ್ಲಿ ಬದುಕು ಸಾರ್ಥಕವಾಗುವುದಿಲ್ಲವೆಂದು ತಿಳಿಸಿದ್ದಾರೆ.

ದೇಶ ದೇಶ ತಿರುಗಲೇನು ಕಾಶಿವಾಸ ಮಾಡಿದರೇನು ವಾಸುದೇವನ ಮಹಿಮೆಯನ್ನು ಅರಿಯದವರೆಗೆ ಲೇಸಾದರೂ ಚಿಂತೆಯನ್ನು ಬಿಟ್ಟರೇನು ಅನಂತನನ್ನು ತಿಳಿಯದವರೆಗೆ ಕಂತುಪಿತ ಶ್ರೀಪಾಠಸಾರಥಿ ವಿಶಲನನ್ನು ನೇನೆಯದವರೆಗೆ

ಅನಂತನಾದ ಅಚ್ಯುತ ಕೇಶವನನ್ನು ಅಧ್ಯೋಸಿಕೊಳ್ಳಿದೆ (ಭಗವಂತನ ಇರುವಿಕೆಯನ್ನು ಅರಿಯದೆ ಚಿಂತೆಯನ್ನು ಬಿಟ್ಟರೇನು ಪ್ರಯೋಜನ (ಭಗವಾನ್ ನಾಮಸೃಜನೆ) ಕಂತುಪಿತ(ಮನ್ಮಥನ ತಂದೆ) ಸಾಕ್ಷಾತ್ ವಿಷ್ಣು ಪಾಠಸಾರಥಿ ವಿಶಲನನ್ನು ಸೃಷ್ಟಿಸದೆ ಇದ್ದಂತಹವರಿಗೆ ಯಾವುದೇ ರೀತಿಯ ಸತ್ಯಂಗ, ಮೋಕ್ಷದೊರಕುವುದಿಲ್ಲವೆಂಬುದನ್ನು ತಿಳಿಸುತ್ತದೆ. ವೇದಾಧ್ಯಯನ ಮಾಡಿ ಎಷ್ಟೇ ಜ್ಞಾನವಂತರೂ ಬುದ್ಧಿವಂತರೂ, ಸಿರಿವಂತರಾಗಿ ದೇಶ ಸುತ್ತಿ ಕೋಶ ಓದಿ ಕಾಶಿಯಲ್ಲಿ ವಾಸ ಮಾಡಿದರೂ-ಮನದಲ್ಲಿ ಶುದ್ಧವಾಗಿ ಭಗವಂತನನ್ನು ಸೃಂಗದಿದ್ದರೆ ಅದು ವ್ಯಧ ಎಂಬುದರ ಅರಿವು ಮೂಡಿಸುತ್ತದೆ.

ಹೀಗೆ ಈ ಮೇಲಿನ ಎಲ್ಲ ಕೀರ್ತನೆಗಳಲ್ಲಿ ಡಾ. ಪಾಠಸಾರಥಿಯವರು ಆಧ್ಯಾತ್ಮದ ಜೊತೆಗೆ ಪ್ರಸ್ತುತ ಸಮಾಜದ ಅಂಕುಷೋಂಕು-ಒರೆಕೋರೆಗಳನ್ನು ವಾಸ್ತವದ ಸ್ಥಿತಿಯಾಂದಿಗೆ ಸರಿದೂಗಿಸುತ್ತಾ ಸಹಜವಾಗಿ ಮಾನವರು ಸ್ವೀಕ-

ರಿಸಲೇ ಬೇಕಾದ ರೀತಿಯನ್ನು ತಿಳಿಯಹೇಳುವ ಪರಿ ಸುಂದರಪೂ, ಸಹಜಪೂ, ಅಧ್ಯಾತ್ಮಾರ್ಥಿಕಾಗಿದ್ದ ಅನುಸರಣೆಯವೆಂದು ಹೇಳುವುದರಲ್ಲಿ ಅತಿಶಯೋಚ್ಚಿ ಇಲ್ಲ.

ದಾಸಪರಂಪರೆಯ ಕನಕ, ಮರಂದರ, ವಿಜಯ, ಜಗನ್ನಾಧರಾಸರ ಸಾಲಿನಲ್ಲೇ ಸಾಗುತ್ತಾ ತನ್ನದೇ ಆದ ಭಾಪು ಮೂಡಿಸಿಕೊಂಡಿರುವ ಡಾ. ಪಾಠ್ಯಸಾರಥಿಯವರ ವಿವೇಕ ಹಾಗೂ ಭಾವಲಹರಿಯ ಭಕ್ತಿಪಟ್ಟಣ ಆಧಾರಿತ ದಾಸಸಾಹಿತ್ಯದ ಸಮಿ ಬೆಳಕನ್ನು ಜಗತ್ತಿನಾದ್ಯಂತ ಮಾನವೀಯತೆಯ ದಾರಿಯನ್ನು ಸುಗಮಗೊಳಿಸುವಲ್ಲಿ ಸಂಪನ್ಮೂರ್ಚಿಸಿದ್ದಾರೆ.

### **ಪರಾಮರ್ಶನ ಗ್ರಂಥಗಳು:**

1. ದಾಸಸಾಹಿತ್ಯದ ಹಿನ್ನಲೆ ಮತ್ತು ಸಾಮಾನ್ಯ ಸ್ವರೂಪ (2000), ಕನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು.
2. ಪಾಠ್ಯಸಾರಥಿ ವಿಶಲದಾಸರ ಸಾವಿರಾರು ಕೀರ್ತನೆಗಳು (2017), ಅರಜುಮಲ್ಲಿಗೆ ಪ್ರತಿಷ್ಠಾನ (ರಿ), ಬೆಂಗಳೂರು.
3. ಜನಪ್ರಿಯ ಕೀರ್ತನೆಗಳು (2018), ಅರಜುಮಲ್ಲಿಗೆ ಪ್ರತಿಷ್ಠಾನ (ರಿ), ಬೆಂಗಳೂರು.